



Reg. No.

--	--	--	--	--	--	--	--	--	--

IV Semester B.A./B.S.W./B.V.A./B.Sc/B.Voc./B.C.A.

Degree Examination, June/July - 2026

COMMERCE

Financial Education and Investment Awareness

(NEP Scheme Repeaters)

Time : 1½ Hours

Maximum Marks : 30

Instructions to Candidates:

Answers should be written in completely in English or Kannada.

SECTION - A

ವಿಭಾಗ - ಎ

Answer any Four of the following sub-questions. Each sub-question carries 2 marks. (4×2=8)

ಕೆಳಗಿನ ಯಾವುದಾದರೂ ನಾಲ್ಕು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು.

1. a) Mention any two types of bank deposits.
ಯಾವುದಾದರೂ ಎರಡು ಬಗೆಯ ಬ್ಯಾಂಕ್ ಠೇವಣಿಗಳನ್ನು ಉಲ್ಲೇಖಿಸಿ.
- b) Expand LIC and PLI.
LIC ಮತ್ತು PLI ಅನ್ನು ವಿಸ್ತರಿಸಿ.
- c) What do you mean by savings ?
ಉಳಿತಾಯ ಎಂದರೇ ನಿಮ್ಮ ಅರ್ಥವೇನು?
- d) What is meant by Time value of money ?
ಹಣದ ಸಮಯದ ಮೌಲ್ಯ ಎಂದರೇನು ?
- e) Give the meaning of DEMAT Account.
ಡೆಮಾಟ್ ಖಾತೆ ಅರ್ಥವನ್ನು ನೀಡಿ.



[P.T.O.]

**SECTION - B**

ವಿಭಾಗ - ಬಿ

Answer any Two questions from the following questions. Each question carries 6 marks.

(2×6=12)

ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗಳಿಗೆ 6 ಅಂಕಗಳು.

2. Distinguish between shares and debentures.
ಷೇರುಗಳು ಮತ್ತು ಸಾಲಪತ್ರಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
3. Briefly explain the importance of financial planning.
ಹಣಕಾಸು ಯೋಜನೆಯ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
4. Briefly explain the need for investment.
ಹೂಡಿಕೆಯ ಅಗತ್ಯದ ಕುರಿತು ಸಂಕ್ಷಿಪ್ತವಾಗಿ ವಿವರಿಸಿ.

SECTION - C

ವಿಭಾಗ - ಸಿ

Answer any One of the following question. This question carries 10 marks.

ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ಈ ಪ್ರಶ್ನೆಗೆ 10 ಅಂಕಗಳು. (1×10=10)

5. Draft a sample financial plan for an young adult with imaginary figures.
ವಯಸ್ಕನೊಬ್ಬನ ಮಾದರಿ ಹಣಕಾಸು ಯೋಜನಾ ಸ್ವರೂಪದ ಕರಡನ್ನು ಕಾಲ್ಪನಿಕ ಅಂಕಿ ಅಂಶಗಳೊಂದಿಗೆ ವಿವರಿಸಿ.
6. Write a note on investment in :
ಇದರಲ್ಲಿ ಹೊಡಿಕೆ ಮಾಡುವ ಕುರಿತು ಟಿಪ್ಪಣಿ ಬರೆಯಿರಿ.
 - a) Equity Shares
ಈಕ್ವಿಟಿ ಷೇರುಗಳು
 - b) Post Office Savings Scheme
ಅಂಚೆ ಕಚೇರಿ ಉಳಿತಾಯ ಯೋಜನೆಗಳು
 - c) Gold Bonds.
ಗೋಲ್ಡ್ ಬಾಂಡ್
 - d) Systematic Investment Plan (SIP)
SIP (ವ್ಯವಸ್ಥಿತ ಹೂಡಿಕೆ ಯೋಜನೆ).